

ತಪ್ಪುರಾಶಿಗಳ ಒಪ್ಪಿ ಕಾಯೊ ಕೃಪಾಳು

1. **Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru, page No. 145.
2. **Ref.:** Samagra Dasa Sahity, Samputa 4, published by Kannada & Culture Dept, Govt of Karnataka, Bengaluru, page No. 14.
3. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 642.
4. **Ref.:** Hare Srinivasa, Taratamyokta Bhajana Samagra Sangraha Vol-2, by Dr. Purnabodha Vadirajacharya Kadagadakai, Belagavi, page No. 232.
5. **Note:** The wordings mentioned without highlights are as per Ref. 1 & 2. The difference in wordings given in **yellow highlights** are as per Ref. 3 & 4.
6. **Note:** Singer has followed lyrics as in Ref. 3.

ತಪ್ಪು (ರಾಶಿಗಳ) ಒಪ್ಪಿ ಕಾಯೊ ಕೃಪಾಳು

(ಸಾಸಿರಗಳ)

ಮುಪ್ಪುರವನಳಿದಂಥ ಮುನೀಂದ್ರ ವಂದ್ಯ

ಅಪ್ರಮೇಯನೆ ನಿನ್ನ (ಅದ್ಭುತ) ಮಹಿಮೆಗಳ

(ಅಮೃತ)

ಅಪ್ಪುನಿಧಿಯಲ್ಲಿ (ಪುಟ್ಟಿದವಳು ಬಲ್ಲಳೆ)

(ಪುಟ್ಟಿದವಳರಿಯಳು)

ಕಪ್ಪು ಮೇಘ ಕಾಂತಿಯೊಪ್ಪುವ ತಿಮ್ಮಪ್ಪ

ಅಪ್ರಾಕೃತ ರೂಪ ಪುರಂದರ ವಿಠಲ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಅಪ್ಪುನಿಧಿಯಲ್ಲಿ ಪುಟ್ಟಿದವಳು = ಕ್ಷೀರ ಸಾಗರದಲ್ಲಿ ಹುಟ್ಟಿದವಳು, ಲಕ್ಷ್ಮೀ ದೇವಿ

ಅಪ್ರಾಕೃತ = ಪ್ರಾಕೃತವಲ್ಲದ, ಅಸಾಮಾನ್ಯ, ಪ್ರಸಂಗಕ್ಕೆ ಸಲ್ಲದ

ಮುಪ್ಪುರ = ತ್ರಿಪುರ, ಆಕಾಶದಲ್ಲಿ ತ್ರಿಪುರಾಸುರರು ಕಟ್ಟಿದ ಮೂರು ಪಟ್ಟಣಗಳು

Classification: Ugabhoga

Ankita: purandara vittala

Location: NA

Category: Pooja Tatva

Sub-Category: muni, aprameya, Krishna, Lakshmi, kappu, srinivasa,

Pravachana: NA

Explanation: NA